

To  
**Bombay Stock Exchange Limited**  
Phiroze Jeejeebhoy Towers  
Dalal Street  
Mumbai- 400 001,  
Maharashtra, India.

Dear Sir/Madam,

**Sub: Submission of newspaper publication of the notice of the Board meeting pursuant to Regulation 47 of the SEBI (Listing Obligations and Disclosure Requirements), 2015.**

**Ref: Scrip Code: 530741**

With reference to the above-mentioned subject, this is to bring to your kind notice that, the Board Meeting of the Company will be held on Thursday, May 30<sup>th</sup>, 2019 at 03:00 P.M. at 238/B, AJC Bose Road, Kolkata - 700 020, India, inter-alia, to consider and approve the audited Financial Results for the Fourth Quarter i.e. 01.01.2019 to 31.03.2019 and Twelve Months ended 31<sup>st</sup> March, 2019 and other agenda items as specified in the Notice of Board meeting.

Notice of the abovementioned Board meeting has been published in the English newspaper **Financial express** in all edition and Kannada newspaper **Hosa digantha** in Bangalore edition on 17<sup>th</sup> May 2019 as per the said regulation.

Further, we request your good-self to kindly take note of the same and acknowledge.

Yours Faithfully

**For Ovobel Foods Limited**

  
Ritu Singh  
Company Secretary  
Membership No: A24934  
Date: 18.05.2019  
Place: Bangalore

**Enclosure:**

1. Newspaper advertisement in English - Financial Express.
2. Newspaper advertisement in Kannada - Hosa Digantha.



**VAMA INDUSTRIES LIMITED**  
 Regd. Office: Ground Floor, 8-3-191/147/24, Plot No. B-12, Madhura Nagar, S.R. Nagar [Post], Hyderabad - 500 038, T.S., India  
 CIN: L72200TG1985PLC041126

**NOTICE**  
 Pursuant to Regulation 29 read with Regulation 47 of the SEBI (Listing Obligations and Disclosure Requirements) Regulations, 2015, Notice is hereby given that a Meeting of the Board of Directors of the Company will be held on Wednesday, 29th May, 2019, inter-alia to consider and to approve the Audited Financial Results (Standalone & Consolidated) of the Company for the quarter and year ended March 31, 2019.

This information is also available on the Company's website, www.vamaind.com and on the website of BSE Limited, www.bseindia.com, where the equity shares of the Company are listed.

**For Vama Industries Limited**  
 Sd/- V.A. Rama Raju  
 Chairman & Managing Director

Date: 16/05/2019  
 Place: Hyderabad

**CENLUB INDUSTRIES LIMITED**  
 Regd. Office: Plot No 233-234 Sector-58 Ballabgarh Faridabad-121004, Haryana  
 Phone No: 0882679470, 71, 72, 73  
 Website: www.cenlub.in  
 E-mail: cenlub@cenlub.in  
 CIN No: L57120HR1992PLC035087

**Sub: Intimation for Board Meeting to be held on Thursday, 30th May, 2019.**

Pursuant to Regulation 29 of the SEBI (Listing Obligations and Disclosure Requirements) Regulations, 2015, as amended, this is to inform you that a Meeting of the Board of Directors of the Company will be held on Thursday, 30th May, 2019 at the Registered Office of the Company, Plot No 233 & 234, Sector-58, Ballabgarh, Faridabad, Haryana -121004 - to consider inter-alia:

a) to consider, approve and take on records, the Audited Financial Statements (Standalone) for the financial year ended 31st March, 2019 and Audited Financial Results together with Statement of Assets and Liabilities (Standalone) for the Fourth Quarter (Q-4), Half-Year (H-2) and Financial Year ended 31st March, 2019, and

b) to consider the recommendation of dividend, if any, on the Equity Shares for the Financial Year ended 31st March, 2019.

Further, in terms of the Company's Code of Conduct for the presentation of Insider Trading, the trading window for dealing in securities of the Company has been closed from 17th May, 2019 and will remain closed till second calendar day (48 hours) after approval and announcement of Audited Financial Results together with Statement of Assets and Liabilities (Standalone) for the Fourth Quarter (Q-4)/ Half-Year (H-2)/Financial Year ended 31st March, 2019 to the public. The said communication has already been circulated to all the Designated Persons/ including the Directors/Officers/ Employees of the Company.

**For CENLUB INDUSTRIES LIMITED**  
 Sd/- V.K. Mittal  
 Chairman & Managing Director  
 (DIN: 0006398)

Place: Faridabad  
 Date: 16.05.2019

**CALCOM VISION LIMITED**  
 Regd. Office: C-41, Defence Colony, New Delhi-110024  
 Corp. Office: B-16, Site-C, Surajpur Industrial Area, Greater Noida-201306, Ph: (0120) 2569751  
 Website: www.calcomindia.com, Email: corp.compliance@calcomindia.com  
 CIN: L92111DL1985PLC021095

**NOTICE**  
 Pursuant to Regulation 29 of the SEBI (Listing Obligations and Disclosure Requirements) Regulations, 2015, notice is hereby that the meeting of the Board of Directors of the Company will be held on Saturday, 25th May, 2019 inter-alia, to consider and approve the Audited Financial Results of the Company for the quarter/year ended 31st March, 2019.

The notice is also available on company's website: www.calcomindia.com and BSE Ltd. website: www.bseindia.com

**By order of the Board**  
 Sd/- (Ayushi Jindal)  
 Company Secretary

Place: New Delhi  
 Date: 16.05.2019

**OVOBEL FOODS LIMITED**  
 CIN: L85110KA1993PLC013875  
 No.46, Old No.32/1, Ground Floor, 3rd Cross, Aga Abbas Ali Road, Ulsoor, Bangalore - 560042, Karnataka, India  
 Tel: 91-80-2559 4145 / 25594146, Fax: 91-80-25594147  
 Email: info@ovobelfoods.com, Website: www.ovobelfoods.com

**NOTICE**  
 Pursuant to Regulation 29 and 47(1) (a) of the Securities Exchange Board of India (Listing Obligations and Disclosure Requirements) Regulations, 2015. Notice hereby given that the Meeting of the Board of Directors of the Company will be held on Thursday, May 30th, 2019 at 03:00 P.M. at 238/B, AJC Bose Road, Kolkata-700020, India, inter-alia, to consider and approve the audited financial results for the fourth quarter i.e. 01.01.2019 to 31.03.2019 and Twelve Months ended 31st March, 2019.

The notice is also available on the company's website: www.ovobelfoods.com and BSE Ltd. website: www.bseindia.com

**For Ovobel Foods Limited**  
 Sd/- Ritu Singh  
 Company Secretary & Compliance Officer  
 Membership No.: A24934

Place : Kolkata  
 Dated: 15-05-2019

**BGR ENERGY SYSTEMS LIMITED**  
 Registered Office: A-5 Pannamguda Industrial Estate, Ramapuram Post, Sulurpet Taluk, Nellore District, Andhra Pradesh 524401 Tel: 91 44 27948249 E-mail: compliance@bgrenergy.com  
 CIN: L40106AP1985PLC005318

**NOTICE**  
 Notice is hereby given pursuant to the provisions of Regulation 47 of SEBI (Listing Obligations and Disclosure Requirements) Regulations, 2015, that a meeting of the Board of Directors of the Company will be held on Thursday, May 30, 2019 at Chennai, inter alia, to consider and approve the Audited Financial Results for the quarter and year ended March 31, 2019.

Information in this regard is also available on the website of the Company i.e. www.bgrcorp.com and on the website of the stock exchanges i.e. www.nseindia.com and www.bseindia.com.

**for BGR Energy Systems Limited**  
 R. Ramesh Kumar  
 President - Corporate & Secretary

Place : Chennai  
 Date : May 16, 2019

**BLACK ROSE INDUSTRIES LIMITED**  
 CIN: L17120MH1980PLC064828  
 Regd. Office: 146/A, Millet Towers, Navim on Point, Mumbai - 400 021  
 Tel: +91 22 4333 7200 | Fax: +91 22 2287 3022  
 E-mail: investor@blackrosechemicals.com | Website: www.blackrosechemicals.com

**NOTICE OF BOARD MEETING**  
 Notice is hereby given pursuant to provisions of Regulation 29 and 47 of SEBI (Listing Obligations and Disclosure Requirements) Regulations, 2015, that a meeting of Board of Directors of the Company will be held on Friday, May 24, 2019, inter-alia, to consider, approve and take on record the audited financial results of the Company prepared in accordance with Ind AS - AS for the quarter and year ended 31st March, 2019 and to consider and recommend dividend on equity shares of the Company, if any.

The information contained in this notice is also available on the website of the company www.blackrosechemicals.com and on website of stock exchange www.bseindia.com. Pursuant to the Company's Internal Code for Prevention of Insider Trading, the trading window for dealing in the Company's Securities was closed for the Company's Directors / Officers and Designated Employees of the Company from April 1, 2019 till 48 hours after the announcement of financial results, i.e. upto May 26, 2019 (both days inclusive).

**For Black Rose Industries Limited**  
 Sd/- C.P. Vas  
 Company Secretary

Place: Mumbai  
 Date: May 15, 2019

**VXL Instruments Limited**  
 Regd. & Corp. Office: 252, 5th Floor, Building No. 2, Solitaire Corporate Park, Chakala, Andheri (East), Mumbai - 400 093  
 CIN: L85110MH1985PLC0272426  
 Tel: +91 22 2845210 Fax: +91 22 42827297  
 E-mail: cfo@vxl.net Website: www.vxl.net

**NOTICE**  
 Pursuant to Regulation 29 read with Regulation 47 of the SEBI (Listing Obligations and Disclosure Requirements) Regulations, 2015, notice is hereby given that a Meeting of the Board of Directors of VXL Instruments Limited will be held on Thursday, 30th May, 2019 inter-alia to consider and approve the un-audited Financial Results for the 4th quarter ended and Audited Financial Results for year ended 31st March, 2019.

The said information is also available on the Company's website at www.vxl.net and also on the website of the Stock Exchanges i.e. BSE Limited.

**For VXL Instruments Limited**  
 Sd/- Kishan S Rao  
 CFO and Compliance Officer

Place: Bengaluru  
 Date: 15.05.2019

**METAL COATINGS (INDIA) LIMITED**  
 CIN: L74899DL1994PLC063387  
 Registered office: 912, Hemkunt Chambers, 89, Nehru Place, New Delhi - 110 019  
 Website: www.mol.net, Email: info@molindia.net  
 Tel: 011-41808125

**NOTICE**  
 Pursuant to Regulation 29, read with Regulation 47 of the Securities and Exchange Board of India (Listing Obligations and Disclosure Requirements) Regulations, 2015, Notice is hereby given that the meeting of the Board of Directors of the Company is scheduled to be held on Friday, 24th May, 2019 at 3:00 p.m. at the Registered Office of the company, to, inter alia, consider, approve and take on record the Audited Financial Results of the Company for the quarter & year ended 31st March, 2019 and to consider and recommend dividend on equity shares of the Company.

The said notice may be accessed on the Company's website at www.mol.net and may also be accessed on the website of the stock exchange at www.bseindia.com

**For Metal Coatings (India) Limited**  
 Sd/- Piyush Jain  
 Company Secretary & Compliance Officer

Place: New Delhi  
 Date: 16.05.2019

**IR Ingersoll Rand**  
**INGERSOLL-RAND (INDIA) LIMITED**  
 Regd. Office: 8th Floor, Tower D, IBC Knowledge Park, No. 4/1, Bannerghatta Main Road, Bengaluru - 560 029  
 CIN: L05190KA1921PLC036321  
 Telephone: +91-80-22166000 Fax: +91-80-27287482  
 Website: www.ingersollrand.co.in

**STATEMENT OF AUDITED FINANCIAL RESULTS FOR THE QUARTER AND YEAR ENDED 31 MARCH 2019**  
 (Rupees in Lakhs, except per equity share data)

Particulars	Quarter ended	Year ended	Corresponding
	31 March 2019	31 March 2019	Quarter ended 31 March 2018
	(Audited)	(Audited)	(Audited)
Total income	19,874	77,300	15,442
Net Profit / (Loss) for the period (before Tax, Exceptional and / or Extraordinary items)	2,871	12,745	4,138
Net Profit / (Loss) for the period before Tax (after Exceptional and / or Extraordinary items)	2,871	12,745	4,138
Net Profit / (Loss) for the period after Tax (after Exceptional and / or Extraordinary items)	1,683	8,093	2,648
Total Comprehensive Income for the period [comprising profit / (loss) for the period (after tax) and other comprehensive income (after tax)]	1,664	8,087	2,777
Equity Share Capital	3,157	3,157	3,157
Earnings Per Share (of Rs. 10/- each)			
Basic:	5.33	25.64	8.39
Diluted:	5.33	25.64	8.39

**Notes:**  
 (1) The above is an extract of the detailed format of Audited Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Audited Financial Results are available on the Stock Exchange websites www.nseindia.com and www.bseindia.com and on the Company's website (www.ingersollrand.co.in).  
 (2) Effective 1 April 2018, the Company has adopted Ind AS 115 "Revenue from Contracts with Customers" using the cumulative effect. There are no material impacts of transition to Ind AS 115 on retained earnings as on 1 April 2018 and the audited financial results for the quarter and year ended 31 March 2019, which is subject to approval of the shareholders at the next annual general meeting.  
 (3) The Board of Directors at their meeting held on 16 May 2019 has recommended a final dividend of Rs. 3.00 per equity share of face value of Rs. 10 each for the financial year ended 31 March 2019, which is subject to approval of the shareholders at the next annual general meeting.  
 (4) The figures for the quarters ended 31 March 2019 and 31 March 2018 are the balancing figures between the audited figures in respect of the full financial years and the published unaudited year to date figures upto the end of the third quarter of the relevant financial year, which were subjected to limited review.  
 (5) The above results for the quarter and year ended 31 March 2019 have been reviewed by the Audit Committee and approved by the Board of Directors at their meetings held on 16 May 2019.

**For and on behalf of the Board of Directors**  
 Amar Kaul  
 Chairman and Managing Director

Place : New Delhi  
 Date : 16 May 2019

**PG Electroplast Limited**  
 CIN: L32109DL2003PLC119416  
 Regd. Office: DTJ209, DLF Tower B, Jasola, New Delhi-110025;  
 Tel-Fax: 011-41241439; Email: info@pgel.in; Website: www.pgel.in

**EXTRACTS OF AUDITED FINANCIAL RESULTS FOR THE QUARTER AND YEAR ENDED MARCH 31, 2019 (Rs. In Lakhs)**

Sl. No.	Particulars	Quarter ended Mar 31, 2019	Year ended Mar 31, 2019	Quarter ended Mar 31, 2018
1	Total Income from Operations	16,992.14	50,835.30	11,668.89
2	Net Profit/Loss for the period (before Tax, Exceptional items and/or Extraordinary items)	655.81	1,015.60	192.80
3	Net Profit/Loss for the period before tax (after Exceptional items and/or Extraordinary items)	655.81	1,015.60	192.80
4	Net Profit/Loss for the period after tax (after Exceptional items and/or Extraordinary items)	634.46	994.25	283.00
5	Total Comprehensive Income for the period [Comprising Profit/(Loss) for the period (after tax) and Other Comprehensive income (after tax)]	646.68	1,019.85	290.67
6	Equity Share Capital of Face Value Rs.10/- each	1,865.43	1,865.43	1,641.43
7	Reserves (excluding revaluation reserves) as shown in the Audited Balance Sheet		15,036.73	11,440.88
8	Earnings Per Share (of Rs. 10/- each) Basic & Diluted:	3.82	6.04	1.77

**Note:-** The above is an extract of the detailed format of Quarterly Financial Results filed with the Stock Exchange(s) under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the websites of the Stock Exchange(s) at www.bseindia.com & www.nseindia.com and the website of listed entity at www.pgel.in

**For PG Electroplast Limited**  
 Sd/- (Vishal Gupta)  
 Director

Place: Greater Noida, U.P.  
 Date: 15th May, 2019

**SANGAL PAPERS LIMITED**  
 (CIN- L21015UP1980PLC005138)  
 Reg. Office: Vill. Bhainsa, 22 Km, Meerut-Mawana Road, Mawana, Meerut, UP-250401  
 E-mail: sangalinvestors198@gmail.com  
 Website: www.sangalpapers.com  
 PH: 01233-271515, 274324

**NOTICE**  
 Notice is hereby given pursuant to Regulation 29(1), 33 of Securities and Exchange Board of India (Listing Obligations and Disclosure Requirements) Regulations, 2015 and any other law(s) applicable, if any that Meeting No. 1/2019-2020 of the Board of Directors of the Company for the Year and Quarter ended 31st March, 2019 is scheduled to be held on Thursday, 30th day of May, 2019 at 12:00 P.M. at registered office of the company at Vill. Bhainsa, 22 Km, Meerut-Mawana Road, Mawana, Meerut, UP- 250401, to consider, approve and take on record, among other things, the Audited Standalone Financial Results for the Year and Quarter ended on 31st March, 2019 and other matters as per agenda of the meeting. The Notice of Board Meeting may be viewed on Company's website www.sangalpapers.com and Stock Exchange's website www.bseindia.com.

**For SANGAL PAPERS LIMITED**  
 Sd/- Shivam Sharma  
 Company Secretary

Place: Meerut  
 Date: 16/05/2019

**MARYADA COMMERCIAL ENTERPRISES AND INVESTMENT COMPANY LIMITED**  
 Regd Office : 106, (1st Floor), Madhuban Tower, A-1, V.S. Block, Shakarpur Crossing, Delhi - 110092  
 CIN: L65930DL1982PLC013738  
 Phone No. : 011- 49901667, Website : www.maryadainvestment.in

**NOTICE**  
 Pursuant to Regulation 29, Regulation 33 and Regulation 47 of SEBI (Listing Obligations and Disclosure Requirements) Regulations, 2015 read with other applicable provisions of the Companies Act, 2013, Notice is hereby given that meeting of Board of Directors of the Company will be held on Monday, 27th day of May, 2019 at the Registered Office of the Company at 106, (1st Floor), Madhuban Tower, A-1, V.S. Block, Shakarpur Crossing, Delhi - 110092 to consider and approve inter-alia, Standalone Financial Statements for the quarter and financial year ended on March 31st, 2019.

Further, as intimated earlier vide our Letter dated 30th April, 2019, the trading window of the Company pursuant to SEBI (Prohibition of Insider Trading) Regulations, 2015 read with Code of Conduct to regulate, monitor and report trading by insiders framed by the Company has been closed for all Designated employees (and their immediate relatives) from 30th April, 2019 till 48 hours after declaration of the Financial Results of the Company i.e., till May 29, 2019 (both days inclusive). Investors may visit the website of the Company www.maryadainvestment.in and Stock Exchanges website www.nse.in for further details.

**For Maryada Commercial Enterprises and Investment Company Limited**  
 Sd/- Kuldip Sharma  
 Director  
 DIN: 06746475  
 DIN: 06746475

Date: 16.05.2019  
 Place: New Delhi  
 Add: K-103, Delhi Rajdhani Apts, Plot No. 80, Patparganj, IP Extension, Shakarpur Baramand, East New Delhi - 110092

**IP Rings Ltd.**  
 (A member of the Amalgamations Group)  
 Regd. Office : D-11/12, Industrial Estate, Maraimalai Nagar - 603 209.  
 Phone : 044 - 27452816, email : investor@iprings.com Website : www.iprings.com  
 CIN : L28920TN1991PLC020232

**STATEMENT OF AUDITED FINANCIAL RESULTS FOR THE QUARTER AND YEAR ENDED 31st MARCH, 2019**  
 (₹ in lakhs)

Sl. No.	Particulars	Quarter Ended		Year Ended		
		31.03.2019	31.12.2018	31.03.2018	31.03.2019	31.03.2018
		Unaudited (Refer Note 5)	Unaudited	Unaudited (Refer Note 5)	Audited	Audited
1	Total Income from Operations	5,589.09	5,294.54	5,053.33	21,327.71	20,776.13
2	Net Profit / (Loss) for the period (before tax and exceptional items)	258.13	274.88	140.15	1,103.28	1,013.87
3	Net Profit / (Loss) for the period before tax (after exceptional items)	258.13	274.88	140.15	1,103.28	1,013.87
4	Net Profit / (Loss) for the period after tax (after exceptional items)	172.50	216.33	147.49	794.69	733.34
5	Total comprehensive income for the period (comprising profit/(loss) for the period (after tax) and other comprehensive income (after tax))	170.63	216.05	150.26	787.16	722.02
6	Paid up Equity Share Capital	1,267.59	1,267.59	1,267.59	1,267.59	1,267.59
7	Other Equity	-	-	-	8,894.79	8,107.64
8	Earnings Per Share of Rs.10/- each (for continuing and discontinued operations)					
	a) Basic	1.36	1.71	1.16	6.27	5.79
	b) Diluted	1.36	1.71	1.16	6.27	5.79

**Notes:**  
 1. The above audited results were reviewed by the Audit Committee and approved by the Board of Directors at their Meeting held on May 16, 2019. The information for the year ended March 31, 2019 presented above is extracted from the audited financial statements. These financial statements are prepared in accordance with the Indian Accounting Standards (Ind AS) as prescribed under section 133 of the Companies Act, 2013.  
 2. The business activities reflected in the above financial results comprise of manufacturing and sale of automotive components. Accordingly, there is no other reportable segment as per Ind AS 108 (Operating Segments).  
 3. In accordance with the requirements of Ind AS 18/Ind AS 115, Revenue from Operations from July 1, 2017 is shown net of Goods and Service Tax (GST). However, Revenue from Operations upto the quarter ended June 30, 2017, in the previous financial year is shown inclusive of excise duty. For comparison purposes revenue excluding excise duty is given below:

Particulars	Quarter Ended		Year Ended		
	31.03.2019	31.12.2018	31.03.2018	31.03.2019	31.03.2018
Revenue from operations excluding excise duty	5,520.32	5,269.32	5,034.49	21,209.27	20,289.79

4. The Ministry of Corporate Affairs (MCA) on 28th March 2018, notified Ind AS 115 "Revenue from Contracts with Customers" as a part of Companies (Indian Accounting Standards) Amendment Rules, 2018. The new standard is effective for accounting periods beginning on or after April 01, 2018. The Company has applied modified retrospective approach in adopting the new Standard. The adoption of the Standard did not have any material impact to the aforesaid financial results of the Company.  
 5. The figures for the quarter ended March 31, 2019 and March 31, 2018 are the balancing figures between audited figures in respect of the full financial year and the published year to date figures up to the quarter ended December 31, 2018 and December 31, 2017 respectively, which were subject to limited review by the statutory auditors.  
 6. The Board of Directors have recommended a payment of dividend of Re. 1/- per equity share (on equity share of face value of Rs.10/- each) for the year ended 31st March 2019. The payment is subject to the approval of the shareholders at the ensuing Annual General Meeting.  
 7. The previous period figures have been regrouped/reclassified wherever necessary to conform to current period classification.

**for IP Rings Ltd.**  
 A. Venkataramani  
 Managing Director

Place : Chennai  
 Date : 16.05.2019

**birlasoft**  
 Birlasoft Limited  
 (Formerly KPIT Technologies Limited)  
 CIN: L72200PN1990PLC059594  
 Regd. Office: 35 & 36, Rajiv Gandhi Infotech Park, Phase - I, MIDC, Hinjawadi, Pune - 411057.  
 Tel. No.: +91 20 6652 5000, Fax No.: +91 20 6652 5001,  
 E-mail: contactus@birlasoft.com, Website: www.birlasoft.com

**Notice**  
 Notice is hereby given that, Ms. Sanyukta Agrawal, as a Purchaser of 4,000 equity shares of INR 2/- each of Birlasoft Limited (Formerly KPIT Technologies Limited), has applied to the Company for Transfer of Equity Shares in her name, the details of the shares are as follows:

Sr. No.	Name of Seller	Folio No.	Certificate No.	Distinctive No.	No. of shares
1	Arvind Kumar Gupta	0009133	405	495376-496375	1,000
2	Arvind Kumar Gupta	0009133	934	37727369-37728368	1,000
3	Arvind Kumar Gupta	0009133	1363	89586939-89588938	2,000

This Notice is given in terms of SEBI Circular No. SEBI/HO/MIRSD/DOS3/CIR/P/2018/139 dated November 6, 2018, regarding "Standardized norms for transfer of securities in physical mode". The Company proposes to approve the said transfer. Any person(s) who has/have any claim(s) or objection(s) in respect of the said securities should lodge such claim(s) or objection(s) in writing with the Registrar and Share Transfer Agents of the Company, viz. Link Intime India Private Limited, Unit: Birlasoft Limited, Block No. 202, Akshay Complex, Near Ganesh Temple, Off Dhule Patil Road, Pune - 411 001, within 30 days from the date of publication of this Notice, after which no claim or objection will be entertained and the Company may proceed for transfer of said shares in her name, without further intimation.

**For Birlasoft Limited**  
 (Formerly KPIT Technologies Limited)  
 Sd/- Sneha Padve  
 Company Secretary & Compliance Officer

Place : Pune  
 Date : May 16, 2019

**RAMGOPAL POLYTEX LIMITED**  
 CIN: L17110MH1981PLC024145  
 Regd. Office: Greentex Clearing House, B-1, 2 & 3, Gosrani Compound, Rehnal Village, Bhiwandi, Thane - 421302  
 Corp. Office: 701, Tulsiani Chambers, Free Press Journal Marg, Nariman Point, Mumbai - 400021 Tel No.: 022-22834838  
 Fax No.: 022-22851085 E-mail id: rplcompliance@ramgopalpolytex.com  
 Website: www.ramgopalpolytex.com

**NOTICE**  
 NOTICE is hereby given that pursuant to Regulation 6 and 7 of the Securities and Exchange Board of India (Delisting of Equity Shares) Regulations, 2009 (SEBI Delisting Regulations) and amendments made thereof, the Board of Directors of the Company at its meeting held on Wednesday, May 15, 2019 approved, inter alia, a proposal for voluntary delisting of the Company's equity shares from National Stock Exchange of India Limited (NSE).

**Necessity and Object of Delisting:**  
 The equity shares of the Company are listed on BSE Limited ("BSE"), The Calcutta Stock Exchange Association Limited ("CSE") and The National Stock Exchange of India Limited ("NSE").  
 The Company has undertaken an exercise for rationalization of compliance cost in relation to listing in both the stock exchanges viz. NSE and BSE and benefits derived there from. Accordingly, the Board of Directors of the Company at its meeting held on May 15, 2019 considered delisting of equity shares from one stock exchange i.e. from NSE in terms of SEBI Delisting Regulations.  
 In the terms of the SEBI Delisting Regulations, the Company has proposed the delisting of Company's shares from NSE, without giving any exit opportunity to its shareholders, since the equity shares of the Company will continue to remain listed at the BSE, the stock exchange having nationwide trading terminal. The shareholders of the Company shall continue to avail the benefits of the listing and trading on BSE.

**Post Delisting Capital Structure:**  
 There would be no change in Capital Structure of the Company post delisting as above.

**For Ramgopal Polytex Limited**  
 Sd/- Sanjay Jatia  
 Chairman & Managing Director  
 (DIN: 00913405)

Date : May 15, 2019  
 Place : Mumbai

**MRVL**  
 THE MANDHANA RETAIL VENTURES LIMITED  
 CIN: L52390MH2011PLC213349  
 Registered Office: Plot No. E-132, M.I.D.C., Tarapur Industrial Area, Boisar, Dist. Palghar - 401506  
 Corporate Office: 006-008, Peninsula Centre, Dr. S. S. Rao Road, Parel, Mumbai - 400012  
 Tel. No: +91-22-43539126 • Fax: +91-22-43539358  
 Email: cs@mandhanaretail.com • Website: www.mandhanaretail.com

**NOTICE**  
 NOTICE is hereby given pursuant to Regulation 47 read with Regulation 29 of the SEBI (Listing Obligations and Disclosure Requirements) Regulations, 2015 that a Meeting of the Board of Directors of the Company is scheduled to be held on Thursday, 30th May, 2019, inter-alia, to consider and approve the Audited Financial Results for the quarter and financial year ended 31st March, 2019.

The said notice may be accessed on the Company's website at www.mandhanaretail.com and on the stock exchanges' website at www.bseindia.com and www.nseindia.com.

**For THE MANDHANA RETAIL VENTURES LIMITED**  
 Sd/- PRIYAVRAT MANDHANA  
 EXECUTIVE DIRECTOR  
 DIN: 02446722

Mumbai  
 16th May, 2019

**GENERIC ENGINEERING CONSTRUCTION AND PROJECTS LIMITED**  
 Regd. Office: 201 & 202, Fawell House, 2nd Floor, Opp Home-Town, LBS Road, Vikhroli (West), Mumbai - 400033  
 CIN: L45100MH1994PLC082340  
 Website: www.gecpl.com. Email id: geninfo@gecpl.com Phone No: 022-25780272

**EXTRACT OF AUDITED STANDALONE FINANCIAL RESULTS FOR THE QUARTER AND YEAR ENDED 31st MARCH 2019 (Rs In Lakhs)**

Sl. No.	Particulars	For the quarter ended 31/03/2019	For the Year ended 31/03/2019	For the quarter ended 31/03/2018	For the Year ended 31/03/2018
1.	Total Income from Operations	5,577.45	20,200.81	3,572.15	13,832.46
2.	Net Profit/ Loss for the period before Tax, Exceptional and/or Extraordinary Items	681.50	2,267.57	547.90	1,565.30
3.	Net profit/(Loss) for the period before Tax (after Exceptional and/or Extraordinary Items)	681.50	2,267.57	547.90	1,565.30
4.	Net Profit / (Loss) for the period after tax (after Exceptional and/or Extraordinary Items)	447.73	1,562.23	360.45	1,149.60
5.	Total Comprehensive Income for the period [Comprising Profit / (Loss) for the period (after tax) and Other Comprehensive income (after tax)]	447.73	1,562.23	360.45	1,149.60
6.	Equity Share Capital	2,016.97	2,016.97	1,818.02	1,818.02
7.	Reserves (excluding Revaluation Reserves) as shown in the Audited Balance Sheet of the previous year	-			





ದಿನಾಂಕ 17.05.2019 ರಂದು ಬೆಳಿಗ್ಗೆ 10.00 ಗಂಟೆಗೆ ನಡವಳಿ ಪರಿಷ್ಕರಿಸುವುದು. ನಡವಳಿ ಪರಿಷ್ಕರಿಸುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವುದು.  
ಸ್ಥಳ - ಅರಸೀಕೆರೆ ಅರಣ್ಯಾಲಯ (ಎ), ಕೃಷಿ ಸಂಸ್ಥಾನದ ಮಧ್ಯ ಭಾಗದ ಅರಣ್ಯಾಲಯ, ಬೆಂಗಳೂರು, ಕೆ.ಆರ್.ನಗರ ಜಿಲ್ಲೆ (ಫೋನ್-562 163), ದಿನಾಂಕ 17/05/2019.

ಪಟ್ಟಣ ಪರಿಷತ್‌ಗಳನ್ನು ಅರ್ಜಿಗಳನ್ನು ಆಧರಿಸಿ-2, ಕೆ.ಆರ್.ನಗರ, ಅರಸೀಕೆರೆ, ಅಂತಿಮ, ಅಂತಿಮ, ಬೆಂಗಳೂರು ಜಿಲ್ಲೆ ಅಂತಿಮ ದಿನಗಳಲ್ಲಿ ಅಂತಿಮ ವೇಳೆಯಲ್ಲಿ ನಡವಳಿಯಾಗುವುದು.  
ಸ್ಥಳ - ಅರಸೀಕೆರೆ ಅರಣ್ಯಾಲಯ-2 ಅರಸೀಕೆರೆ, ಬೆಂಗಳೂರು ಜಿಲ್ಲೆ  
ಮಾಹಿತಿ/ಅಂತಿಮ/187/2019-20

